

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ತವಳ ಇಳಂಬಿಱೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾವಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ತವಳ ಇಳಂಬಿಱ್ಕ್ಯೆ ||

ತಿರುಕ್ಕುಱುಂಗುಡಿ -1

‡ತವಳವಿಳಂ ಪಿಱ್ಕ್ಯೆ ತುಳ್ಳು ಮುನ್ನೀರ್ *
ತಣ್ ಮಲರ್ ತೆನ್ನಲೋಡನ್ನಿಲ್ ಒನ್ನಿ
ತ್ತುವಳ * ಎನ್ ನೆಂಜಗಂ ಶೋರ ಈರುಂ *
ಶೂಟ್ ಪನಿ ನಾಳ್ ತುಯಿಲಾದಿರುಪ್ಪೇರ್ *
ಇವಳುಂ ಓರ್ ಪೆಣ್ಣೊಡಿ ಎನ್ನಿರಂಗಾರ್ *
ಎನ್ ನಲಂ ಐಂದು ಮುನ್ ಕೊಂಡು ಪೋನ *
ಕುವಳೈ ಮಲರ್ ನಿಱ ವಣ್ಣರ್ ಮನ್ನು *
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೧)

ತಾದವಿಱ್ ಮಲ್ಲಿಗೈ ಪುಲ್ಲಿ ವಂದ *
ತಣ್ ಮದಿಯಿನ್ ಇಳ ವಾಡೈ ಇನ್ನೇ *
ಊದೈ ತಿರಿದಂದುಱಿಱಿ ಉಣ್ಣ *
ಓರ್ ಇರವುಂ ಉಱುಂಗೇನ್ ಉಱುಂಗುಂ *
ಪೇದೈಯರ್ ಪೇದೈಮೈಯಾಲ್ ಇರುಂದು *
ಪೇಶಿಲುಂ ಪೇಶುಗ ಪೆಯ್ವಳೈಯಾರ್ *
ಕೋದೈ ನಱು ಮಲರ್ ಮಂಗೈ ಮಾರ್ವರ್ *
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೨)

ಕಾಲೈಯುಂ ಮಾಲೈ ಒತ್ತುಂಡು * ಕಂಗುಲ್
ನಾಱಿಗೈ ಊಱಿಯಿಲ್ ನೀಂಡುಲಾವುಂ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ . It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ನ್ನ, respectively.

ಪೋಲ್ವದೋರ್ ತನ್ನೈ ಪುಗುಂದು ನಿಱ್ಱುಂ *
 ಪೊಂಗಲಲೇ ಒಕ್ಕುಂ ವಾಡೈ ಶೋಲ್ಲಿಲ್ *
 ಮಾಲವ್ ಮಾ ಮಣಿ ವಣ್ಣ್ ಮಾಯಂ *
 ಮಱ್ಱುಂ ಉಳ ಅವೈ ವಂದಿಡಾಮು *
 ಕೋಲ ಮಯಿಲ್ ಪಯಿಲುಂ ಪುಱಿವಿ *
 ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೩)

ಕರು ಮಣಿ ಪೂಂಡು ವೆಣ್ಣಾಗಣೈಂದು *
 ಕಾರ್ ಇಮಿಲ್ ಏಱ್ಱಣರ್ ತಾಱ್ಂದುಲಾವುಂ *
 ಒರು ಮಣಿ ಓಶೈ ಎನ್ನುಳ್ಳಂ ತಳ್ಳ *
 ಓರ್ ಇರವುಂ ಉಱುಂಗಾದಿರುಪ್ಪೇ *
 ಪೆರು ಮಣಿ ವಾನವರ್ ಉಚ್ಚಿ ವೈತ್ತ *
 ಪೇರ್ ಅರುಳಾಳ್ ಪೆರುಮೈ ಪೇಶಿ *
 ಕುರು ಮಣಿ ನೀರ್ ಕೊಱಿಕ್ಕುಂ ಪುಱಿವಿ *
 ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೪)

ತಿಣ್ ತಿಮಿಲ್ ಏಱ್ಱಿ ಮಣಿಯುಂ * ಆಯ್
 ತೀಂಗುಲಿ ಓಶೈಯುಂ ತೆನ್ನಲೋಡು *
 ಕೊಂಡದೋರ್ ಮಾಲೈಯುಂ ಅಂದಿ ಈನ್ಱ *
 ಕೋಲ ಇಳಮ್ಬಿಱ್ಱಿಯೋಡು ಕೂಡಿ *
 ಪಂಡೈಯ ವಲ್ಲ ಇವೈ ನಮಕ್ಕು *
 ಪಾವಿಯೇ ಆವಿಯೈ ವಾಟ್ಟುಂ ಶೆಯ್ಯುಂ *
 ಕೊಂಡಲ್ ಮಣಿ ನಿಱಿ ವಣ್ಣರ್ ಮನ್ನು *
 ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೫)

ಎಲ್ಲಿಯುಂ ನ್ ಪಗಲುಂ ಇರುಂದೇ *
 ಏಶಿಲುಂ ಏಶುಗ ಏಂದಿಱ್ಱಿಯಾರ್ *
 ನಲ್ಲರ್ ಅವರ್ ತಿಱುಂ ನಾಂ ಅಱಿಯೋಂ *
 ನಾಣ್ ಮಡಂ ಅಚ್ಚಂ ನಮಕ್ಕಿಂಗಿಲ್ಲೈ *
 ವಲ್ಲನ ಶೋಲ್ಲಿ ಮಗಿಱ್ವರೇನುಂ *
 ಮಾ ಮಣಿ ವಣ್ಣರೈ ನಾಂ ಮಱಿವೋಂ *

ಕೊಲ್ಲೈ ವಳರ್ ಇಳ ಮುಲ್ಲೈ ಪುಲ್ಲು *
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೬)

ಶೆಂಗಣ್ ನೆಡಿಯ ಕರಿಯ ಮೇನಿ *
ತೇವರ್ ಒರುವರ್ ಇಂಗೇ ಪುಗುಂದು * ಎೞ
ಅಂಗಂ ಮೆಲಿಯ ವಳೈ ಕಱಲ *
ಆದುಗೊಲೋ ಎನ್ನು ಶೊನ್ನ ಪಿನ್ನೈ *
ಐಂಗಣೈ ವಿಲ್ಲಿ ತೞ ಆಣೈ ಎನ್ನೋಡು *
ಆಡುಂ ಅದನೈ ಅಱಿಯ ಮಾಟ್ಟೇ *
ಕೊಂಗಲರ್ ತಣ್ ಪಣೈ ಶೂೞ್ ಪುಱವಿ *
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೭)

ಕೇವಲಂ ಅನ್ನು ಕಡಲಿ ಓಶೈ *
ಕೇಣ್ಮಿನ್ಗಳ್ ಆಯ್ ಕೈ ಆಮ್ಬಲ್ ವಂದು * ಎೞ
ಆವಿ ಅಳವುಂ ಅಣೈಂದು ನಿಱ್ಱುಂ *
ಅನ್ನಿಯುಂ ಐಂದು ಕಣೈ ತೆರಿಂದಿಟ್ಟು *
ಏವಲಂ ಕಾಟ್ಟಿ ಇವೞ ಒರುವೞ *
ಇಪ್ಪಡಿಯೇ ಪುಗುಂದೆಯ್ ದಿಡಾಮು *
ಕೋವಲರ್ ಕೂತ್ತೞ್ ಕುಱಿಪ್ಪಱಿಂದು *
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೮)

ಶೋತ್ತಿನ ನಿನ್ನು ತೊಱಿ ಇರಂಗಾ *
ತೊನ್ನಲಂ ಕೊಂಡೆನಕ್ಕಿನ್ನುಗಾಱುಂ *
ಪೋರ್ಪ್ಪದೋರ್ ಪೊಱ್ಱಡಂ ತಂದು ಪೋನಾ *
ಪೋಯಿನ ಊರ್ ಅಱಿಯೇ * ಎೞ ಕೊಂಗೈ
ಮೂತ್ತಿಡುಗಿನ್ನನ * ಮಱ್ಱವೞ ತೞ
ಮೊಯ್ಯಗಲಂ ಅಣೈಯಾದು ವಾಳಾ *
ಕೂತ್ತೞ್ ಇಮೈಯವರ್ ಕೋೞ್ ವಿರುಮ್ಬುಂ *
ಕುಱುಂಗುಡಿಕ್ಕೇ ಎನ್ನೈ ಉಯ್ ತ್ತಿಡುಮಿನ್ (೯)

‡ಶೆಱ್ಱವ್ ತೆನ್ನಿಲಂಗೈ ಮಲಂಗ *
 ತೇವರ್ ಪಿರಾನ್ ತಿರು ಮಾ ಮಗಳೈ
 ಪ್ಪೆಱ್ಱುಂ * ಎನ್ ನೆಂಜಗಂ ಕೋಯಿಲ್ ಕೊಂಡ *
 ಪೇರ್ ಅರುಳಾಳನ್ ಪೆರುಮೈ ಪೇಶ
 ಕಱ್ಱವ್ * ಕಾಮರು ಶೀರ್ ಕೈಲಿಯನ್ *
 ಕಣ್ಣಗತ್ತುಂ ಮನತ್ತುಂ ಅಗಲಾ
 ಕೊಱ್ಱವ್ * ಮುಱ್ಱಲಗಾಳಿ ನಿನ್ನ *
 ಕುಱುಂಗುಡಿಕೈ ಎನ್ನೈ ಉಯ್ ತ್ತಿಡುಮಿನ್ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||